

ಮಳೆಯೆಂದರೆ ಜನರಿಗೆ ರೇಜಿಗೆ ಉಂಟಾಗಿರುವ ಸಂದರ್ಭದಲ್ಲಿ, ಹಬ್ಬದ ಸಂಭ್ರಮದಂತಹ ಸುದ್ದಿಗಳೂ ವರದಿಯಾಗಿವೆ. ಅಂಥದೊಂದು ಸಂಭ್ರಮ ಜಯಮಂಗಲಿ ನದಿಯಲ್ಲಿನ ಗಂಗಾವತರಣ.

ನವೆಂಬರ್ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆ ತಂದ ಅವಾಂತರಗಳು ಒಂದೆರಡಲ್ಲ. ಕಟಾವಿಗೆ ಸಿದ್ಧವಾದ ರಾಗಿ ಹೊಲಗಳು ನಿಂತ ನಿಲುವಿನಲ್ಲೇ ಮೊಳಕೆಯೊಡೆದವು, ಭತ್ತದ ತಾಕುಗಳು ಚಾಪೆ ಹಾಸಿದಂತೆ ಮಲಗಿದವು, ಕಣ ಹಾಗೂ ಮಾರುಕಟ್ಟೆಯಲ್ಲಿದ್ದ ದವಸ-ಧಾನ್ಯಗಳು ಕೊಚ್ಚಿಹೋದವು. ಕಾಫಿ, ಕಾಳು ಮೆಣಸು, ಅಡಿಕೆ ಒಣಗಿಸಲು ಬಿಸಿಲೇ ಇಲ್ಲದೆ ಬೂಸು ಬಂದವು. ಮನೆಗಳು ಬಿದ್ದವು, ಅಪಾರ್ಟ್‌ಮೆಂಟುಗಳಿಗೆ ದೋಣಿಗಳಲ್ಲಿ ಹೋಗಬೇಕಾದ ಅನಿವಾರ್ಯತೆ.

ಮಳೆಯಿಂದ ಉಂಟಾದ ಏನೆಲ್ಲ ಅನುಕೂಲಗಳ ಜೊತೆಗೆ ಕೆಲವು ಅನುಕೂಲಗಳೂ ಆಗಿವೆ. ಅರ್ಧ ಶತಮಾನ, ಕಾಲು ಶತಮಾನದಿಂದ ನೀರನ್ನೇ ಕಾಣದ, ಅಲ್ಪಸ್ವಲ್ಪವೇ ಕಾಣುತ್ತಿದ್ದ ಕೆರೆಗಳು, ಜಲಾಶಯಗಳು, ಹಳ್ಳಿಗಳು, ನದಿಗಳು ತುಂಬಿಹರಿದಿವೆ. ಅವುಗಳ ನಿಜ ಜಾಡನ್ನು ತೋರಿಸಿವೆ. ಮಳೆ ನೆರಳಿನ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಇತ್ಯಾದಿ ಬಯಲುಸೀಮೆಯಲ್ಲಂತೂ

‘ಅಲ್ಲಿ ಆ ಕೆರೆ ತುಂಬಿತು’, ‘ಇಲ್ಲಿ ಈ ಕೆರೆ ಕೋಡಿ ಬಿದ್ದಿತು’ ಎಂಬ ಸುದ್ದಿಗಳೇ. ತೊಂಬತ್ತರ ದಶಕದಿಂದೀಚೆಗೆ ಹುಟ್ಟಿದ ಮಕ್ಕಳು ಹಾಗೂ ಯುವಕರಿಗೆ ಇದೊಂದು ಹೊಸ ನೋಟ. ಹಳೆ ತಲೆಮಾರಿಗೆ ಆಗಿನ ಜಲಸಮೃದ್ಧಿಯನ್ನು ಮತ್ತೆ ಕಂಡ ಸೋಜಿಗ, ಜೊತೆಗೆ ಆನಂದ. ಇಂಥ ಸೋಜಿಗಗಳೆಲ್ಲೊಂದು ತುಮಕೂರು ಜಿಲ್ಲೆಯ ಜಯಮಂಗಲಿ ನದಿ ಮತ್ತೆ ಮೈದುಂಬಿ ಹರಿದಿರುವುದು.

ಜಯಮಂಗಲಿ ನದಿ 1991ರಲ್ಲಿ ಹೀಗೆಯೇ ತುಂಬಿ ಹರಿದಿತ್ತು. ನಂತರದ ಕೆಲವು ವರ್ಷ ನದಿಗೆ ಅಲ್ಪಸ್ವಲ್ಪ ನೀರು ಬಂದಿತ್ತಾದರೂ ಕೊನೆ ತಲುಪಿರಲಿಲ್ಲ. ಆದರೆ ಈ ಸಲ ವಾರ, ಹತ್ತು ದಿನ ಅದರ ಗಾತ್ರ ಮೀರಿ ಹರಿಯುತ್ತಲ್ಲದೆ ತನ್ನ ಕೊನೆಯ ನಿಲ್ಲಾಣವಾದ ಪರಿಗಿ ಕೆರೆಯನ್ನೂ ಯಶಸ್ವಿಯಾಗಿ ಸೇರಿತು.

### ನೀರಹಬ್ಬದ ಸಂಭ್ರಮ

ನವೆಂಬರ್ 16ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಜಯಮಂಗಲಿ ಸೇತುವೆ ಬಳಿ ಜನ ಜಾತ್ರೆ. ಕಾಲು ಹಾದಿಗಳಗುಂಟ ಓಡೋಡಿ ಬರುವವರೇನು, ವಾಹನಗಳನ್ನು ನಿಲ್ಲಿಸಿ ನೋಡುವವರೇನು! ಅರ್ಧ ಕಿಲೋಮೀಟರ್ ಉದ್ದದ ಸೇತುವೆಯಡಿ

ಮರ್ರೋ ಎಂದು ಹರಿಯುತ್ತಿದ್ದ ನದಿ ಅವರ ಸಂಭ್ರಮಕ್ಕೆ ಕಾರಣವಾಗಿತ್ತು. ನದಿಯೆಂಬ ತುಂಬು ರೂಪದರ್ಶಿಯೊಂದಿಗೆ ತೆಗೆಸಿಕೊಂಡ ಫೋಟೋಗಳಿಗೆ ಲೆಕ್ಕವಿಲ್ಲ. ಮಾಡಿದ ವಿಡಿಯೋಗಳಿಗೆ ಮಿತಿಯಿಲ್ಲ. ಡ್ರೋನ್ ಕ್ಯಾಮೆರಾಗಳೂ ಹಾರಾಡಿದವು. ಇಂಥದ್ದೇ ದೃಶ್ಯಗಳು ಕೋಡಗದಾಲದ ಹತ್ತಿರ, ಕೊರಟಗೆರೆ ಬಳಿಯ ಹೊಳವನಹಳ್ಳಿ ಸೇತುವೆ, ವೀರಾಪುರದ ತಡೆ ಅಣೆ ಬಳಿ, ತೀತಾ ಅಣೆಕಟ್ಟೆಯ ಬಳಿಯೂ ಇತ್ತು.

ಜಯಮಂಗಲಿ ಹುಟ್ಟುವುದು ತುಮಕೂರು ಬಳಿಯ ದೇವರಾಯನದುರ್ಗದಲ್ಲಿ. ಅಲ್ಲಿನ ದೊಡ್ಡ ಬಂಡೆಯ ಬುಡದಲ್ಲಿ ನೀರು ಉಕ್ಕಿ ಹರಿಯುತ್ತದೆ. ಅದೇ ನದಿ ಉಗಮ ಸ್ಥಾನ. ಅಲ್ಲಿಂದ ಉತ್ತರಕ್ಕೆ ಹರಿದು ಆಂಧ್ರದ ಪರಿಗಿ ಕೆರೆ ಸೇರುತ್ತದೆ. ನಂತರ ಪಿನಾಕಿನಿ (ಪೆನ್ನಾರ್) ನದಿಗೆ ಕೂಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಹಾಗೂ ಆಂಧ್ರದ ಮಡಕಸಿರಾ ತಾಲ್ಲೂಕಿನಲ್ಲಿ ಇದರ ಹರಿವು. ಕೊರಟಗೆರೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಉದ್ದ ಹರಿಯುತ್ತದೆ. ಚಿನ್ನಸಾಗರದ ಬಳಿ ಮಧುಗಿರಿ ತಾಲ್ಲೂಕಿಗೆ ಸೇರಿ, ಮುಡ್ಡೇನಹಳ್ಳಿಯ ಬಳಿ ಆಂಧ್ರಕ್ಕೆ ಕಾಲಿಡುತ್ತದೆ. ಸುಮಾರು 80 ಕಿಲೋಮೀಟರ್ ಉದ್ದದ ನದಿ.

ಜಯಮಂಗಲಿ ಪುಟ್ಟ ನದಿ, ಆದರೆ ಇದಕ್ಕೂ



ಕೊಡಿಗೇನಹಳ್ಳಿ ಜಯಮಂಗಲಿ ಸೇತುವೆ ಮೇಲೆ ಜನಜಂಗುಳಿ